



**TRITON**  
VALVES LTD

Challenging Excellence

August 14, 2019

To,  
The Manager, Listing Department  
BSE Limited,  
PJ towers, Dalal Street, Fort,  
Mumbai – 400 001  
**BSE Symbol: 505978**


Dear Sirs,

**Subject: Un-audited Financial Results for the Quarter ended June 30, 2019**

With reference to the above, please find enclosed a photocopy of the Un-audited Financial Results for the Quarter ended June 30, 2019 published in 'Business Standard' and 'Samyukta Karnataka' dated August 13, 2019

Thanking you,

Yours Sincerely,  
For Triton Valves Limited,

  
Apoorva. G  
Company Secretary



Encl: a/a



Business Standard - 14/8/2019



**Triton Valves Limited**

CIN : L25119KA1975PLC002867

Regd. Office: Sunrise Chambers, 22, Ulsoor Road, Bengaluru-560 042.  
Tel: 080 25588965, investors@tritonvalves.com; www.tritonvalves.com

**Extract of Standalone Unaudited Financial Results  
for the quarter ended June 30, 2019**

Sl. No.	Particulars	(Rs. in Lacs except EPS)			
		Quarter Ended 30.06.2019 (Unaudited)	Quarter Ended 31.03.2019 (Unaudited)	Quarter Ended 30.06.2018 (Unaudited)	For the Year Ended 31.03.2019 Audited
1	Total income From Operations (Net)	5,351.48	5,947.06	6,099.74	24,336.58
2	Net Profit / (Loss) for the period (before Tax, Exceptional and/or Extraordinary items#)	206.36	277.17	95.86	416.14
3	Net Profit / (Loss) for the period before tax (after Exceptional and/or Extraordinary items#)	206.36	277.17	95.86	416.14
4	Net Profit / (Loss) for the period after tax (after Exceptional and/or Extraordinary items#)	124.66	240.96	57.70	345.15
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	124.33	229.53	58.66	346.23
6	Equity Share Capital	99.00	99.00	99.00	99.00
7	Reserves (excluding Revaluation Reserve as shown in the Balance Sheet of the previous year)	7,359.37	7,235.38	7,126.56	7,235.38
8	Earnings Per Share (of Rs.10/- each) (for continuing and discontinued operations) -				
	a. Basic :	12.59	24.34	5.83	34.86
	b. Diluted :	12.59	24.34	5.83	34.86

**Extract of Consolidated Unaudited Financial Results for the quarter ended June 30, 2019**

Sl. No.	Particulars	(Rs. in Lacs except EPS)	
		Quarter Ended 30.06.2019 (Unaudited)	Quarter Ended 30.06.2018 (Unaudited)
1	Total income From Operations (Net)	5,351.48	
2	Net Profit / (Loss) for the period (before Tax, Exceptional and/or Extraordinary items#)	204.01	
3	Net Profit / (Loss) for the period before tax (after Exceptional and/or Extraordinary items#)	204.01	
4	Net Profit / (Loss) for the period after tax (after Exceptional and/or Extraordinary items#)	122.31	
5	Total Comprehensive Income for the period [Comprising Profit / (Loss) for the period (after tax) and Other Comprehensive Income (after tax)]	121.98	
6	Equity Share Capital	99.00	
7	Reserves (excluding Revaluation Reserve as shown in the Balance Sheet of the previous year)	7,357.03	
8	Earnings Per Share (of Rs.10/- each) (for continuing and discontinued operations) -		
	a. Basic :	12.35	
	b. Diluted :	12.35	

**Notes :**

- The above results have been reviewed by the Audit Committee and taken on record by the Board of Directors of the Company at its meeting held on August 12, 2019.
- The above is an extract of the detailed format of Quarterly Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Results are available on the BSE Limited website [www.bseindia.com](http://www.bseindia.com) and on the Company's website [www.tritonvalves.com](http://www.tritonvalves.com)
- During the quarter, Triton Valves Limited has invested in the shares of Triton Valves Hong Kong Limited. Triton Valves Hong Kong Limited is a wholly owned subsidiary of the Company. This being the first quarter of preparation of consolidated financial results of the Company, comparatives for the previous years/ quarters are not applicable and accordingly disclosures have not been made.

For Triton Valves Limited  
Sd/-  
**Aditya M. Gokarn**  
Managing Director  
DIN : 00185458

Place: Bengaluru  
Date: 13.08.2019

**Statement of Unaudited Financial Results**

Sl.No.	Particulars
1.	Total Income from Operations
2.	Net Profit from ordinary operations (before tax and exceptional items)
3.	Net Profit from ordinary operations (after exceptional items)
4.	Net Profit from ordinary operations (after tax)
5.	Other comprehensive income (net of income tax) [Item reclassified to Statement of Financial Results]
6.	Total comprehensive income
7.	Paid-up equity share capital (Face value of Rs 10/- each)
8.	Reserves excluding Revaluation Reserve as per Balance Sheet
9.	Earnings Per Share for ordinary shares (weighted average) (a) (b)

**Note:**

- The above unaudited financial results are the standalone results of the Company for the quarter ended June 30, 2019 as per the Indian Accounting Standards (Ind AS) applicable from the effective 1st April, 2019. The Company has adopted the Ind AS approach. On the date of preparation of these financial results, the application of Ind AS from June 30, 2019.
- The Board of Directors of the Company has approved these financial results which is subject to approval of the shareholders at the consolidated financial year meeting.
- The Indian Automotive Industry is a highly competitive segment of electromechanical products and the Company remains competitive in this segment for the quarter ended June 30, 2019.
- The standalone figures of the Company for the financial year ended March 31, 2019 are available on the Company's website [www.tritonvalves.com](http://www.tritonvalves.com).
- As per SEBI circular no. SEBI/CFD/CIR/2018/107 dated June 30, 2018, the Company is required to disclose the financial results on the Company's website.
- The above is an extract of the detailed format of Quarterly Results and Other Disclosure Requirements as per Regulation 33 of the SEBI (Listing and Other Disclosure Requirements) Regulations, 2015. The full format of the Quarterly Results are available on the BSE Limited website [www.bseindia.com](http://www.bseindia.com) and on the Company's website [www.tritonvalves.com](http://www.tritonvalves.com).

Place : Bengaluru  
Date : August 13, 2019

**ACCOUNTING POLICES AND NOTES ON ACCOUNTS**

**BASIS OF PREPARATION OF FINANCIAL STATEMENTS**

The Financial Statements are prepared and presented under the historical cost convention on the accrual basis of accounting, unless otherwise state elsewhere.



**ಸ್ಟಾಪ್ ಬ್ಯಾಂಕ್**  
 13, ಎನ್. ಎಸ್. ಪಾಟ್ಕಿ  
 ಸ್ಟಾಪ್ ಬ್ಯಾಂಕ್ ಪಕ್ಕ, ಬನ್ನೇರುಪಟ್ಟಣ  
 ವಿ-ಮೇಲ್: job1605@job.in  
 202ರ (ನಿಯಮ 8(1)) ಅಡಿ

ಇಂತಿಹಂತವಾಗಿ ಉದ್ಯೋಗದ  
 ಉತ್ತಮ ಮತ್ತು ಆರ್ಥಿಕ ಸ್ಥಿತಿಗಳ ಪುನರ್  
 ಧಿನಿಯಮ 2002ರ ಸೆಕ್ಷನ್ 13(12)ರ  
 ಉದ್ದೇಶವಾದ ಅಧಿಕಾರಗಳನ್ನು ಚಲಾಯಿಸಿ  
 ಉತ್ತರಿಸಿ & ಕಂಪನಿ (ಮಾಲೀಕರು : ಎ.ಎಂ.  
 ಕೆ.ಎಸ್. 17ನೇ ಅಡ್ಡರಸ್ತೆ, 5ನೇ ಫೇಸ್, ಜಿ.ಪಿ.  
 ಯಂ ದಿನಾಂಕ 11.02.2019ರಂದು ಡಿಮಾಂಡ್  
 ಮಲ್ಲಿ ತಿಳಿಸಿರುವಂತೆ ಎರಡು ಸಾಲದ ಖಾತೆ  
 150600003 & ಆಲ್ ಹೆಚ್ ಎಸ್ ಎಲ್ -  
 ಎ. 23,95,134.50 ಜೊತೆಗೆ 8.90% + ಬಡ್ಡಿ  
 ಡಿ. ಬಡ್ಡಿದಂದ ಮತ್ತು ಖರ್ಚು ವೆಚ್ಚಗಳನ್ನು  
 ಮಳಿಗೆ ಸೂಚನೆಯಲ್ಲಿ ತಿಳಿಸಿರುವ ಬಾಕಿ ಚುಕ್ತಾ  
 ಗುತ್ತಾ  
 ಲಿ ತಿಳಿಸಿದ ಮೊಬಲಗನ್ನು ಮರುಪಾವತಿಸಲು  
 ಮಾಡಿರುವವರು ಕೆಳಗೆ ವಿವರಿಸಲಾದ ಆತನ  
 ವರು ಕಾಯ್ದೆಯ ವಿಭಾಗ 13(4)ರ ನಿಯಮ  
 ಅಧಿಕಾರದನ್ವಯ 9ನೇ ಆಗಸ್ಟ್ 2019ರಂದು  
 ಸಾಲಗಾರರಿಗೆ ಮತ್ತು ಸಮಸ್ತ ಸಾರ್ವಜನಿಕರಿಗೆ  
 ಮತ್ತು ಸಮಸ್ತ ಸಾರ್ವಜನಿಕರಿಗೆ ಈ ಮೂಲಕ  
 ಉದರಿಸಿದ ಸ್ವತ್ತುಗಳ ಬಗ್ಗೆ ವ್ಯವಹರಿಸಬಾರದು  
 ನ್ಯವಹಾರ ನಡೆಸದೇ ಆದರೆ ಅದು ಇಂಡಿಯನ್  
 ಲೆನ್ 11.02.2018ರಂತೆ ಸಂದಾಯವಾಗತಕ್ಕ  
 ಜೊತೆಗೆ ಕರಾರಿನಲ್ಲಿ ಒಪ್ಪಿಕೊಂಡ ದರದಂತೆ  
 ಟ್ರಿಟನ್ ವಾಲ್ವ್ಸ್ ಮುರಪಾವತಿ ಮಾಡತಕ್ಕದ್ದು,  
 ಂದು ಡಿಮಾಂಡ್ ಸೋಲಿಸಿ ನೀಡಿದ ನಂತರ  
 ಾಡಿಸುತ್ತಾರೆ, ಅದಾಗ್ಯೂ ಖಾತೆಯು ಇನ್ನೂ  
 ಡಿದೆ. ಸ್ವೀಕೃತಿಯನ್ನು ಸ್ವೀಕೃತಿಸಿದ ಪಡೆಸಿಕೊಂಡ  
 ಂ. 25,02,615.67 (ರೂಪಾಯಿ ಇಪ್ಪತ್ತೈದು  
 ಲಕ್ಷ ಹದಿನೈದು ಸಾವಿರ ರೂಪಾಯಿ ಮತ್ತು  
 ಮತ್ತು ಖರ್ಚು ಹಾಗೂ ಇತ್ಯಾದಿಗಳನ್ನು ಚುಕ್ತಾ  
 ಪ-ವಿಭಾಗ (8)ರಂತೆ ಸ್ವೀಕೃತಿಸಿದ ಪಡೆಸಿಕೊಂಡ  
 ಉಪದೇಯವಂತೆ ಸಾಲಗಾರರಿಗೆ ಈ ಮೂಲಕ  
 ಉಪ-ವಿಭಾಗ (8)ರನ್ನಯ.  
 ಭೋಗ್ಯ ನಿರೋಧನೆ ಅಥವಾ ಮಾರಾಟ  
 ವಾ ಕೊಡೋವನ್ನ ಅಥವಾ ಸಾರ್ವಜನಿಕ  
 ಾಡಲ್ಗಾಗಿ ನಿಗದಿಪಡಿಸಿದ ದಿನಾಂಕದೊಳಗೆ  
 ಾಂದಿಗೆ ಅವರಿಂದ ವ್ಯಯವಾದ ಸಂಪೂರ್ಣ  
 ಸಾಲಿಗರಿಗೆ ಪಾವತಿಸಲಿ :-  
 ಟ್ರಿಟನ್ ಅಥವಾ ಮಾರಾಟದ ಮೂಲಕ ಸುರಕ್ಷಿತ  
 ಲಾಗದು; ಮತ್ತು  
 ಪಾವತಿಸುವ ಮುನ್ನ ಸ್ವತ್ತನ್ನು ಭೋಗ್ಯ ಅಥವಾ  
 ಾ ಮೂಲಕ ವರ್ಗಾವಣೆ ಮಾಡಲು ಸುರಕ್ಷಿತ  
 ಕ್ರಮ ತೆಗೆದುಕೊಂಡಿದ್ದಲ್ಲಿ, ಭದ್ರತಾ ಸ್ವತ್ತಿನ  
 ಅಥವಾ ಮಾರಾಟದ ಮೂಲಕ ವರ್ಗಾವಣೆಗೆ  
 ಳ್ಲಾಗದು.”  
**ಸ್ವತ್ತಿನ ವಿವರಗಳು**  
 ಳನ್ನು ಒಳಗೊಂಡಂತೆ ಪಾಸದ ಫ್ಯಾಕ್ಟ್  
 (ಒಟ್ಟಾಗಿ) ಮೂರನೇ ಮಡದಿ, ಸೂರ್ಯ  
 ಮುಖ್ಯರಸ್ತೆ, 5ನೇ ಫೇಸ್, ಜಿ.ಪಿ. ನಗರ,  
 ಪಳೆ ಖಾತಾ ನಂ. 841, ಪ್ರಸ್ತುತ ಖಾತಾ ನಂ.  
 03 (ಒಟ್ಟಾಗಿ) ಅಳತೆ 1850 ಚ.ಅ. + 857  
 ಚ.ಟೀರಿಸ್ ಫ್ಲೋರಿಸ್ವಿರುದ ಭೂಟ್ ನಂ.  
 ಚ.ಅ.ಗಳ ಅವಿಭಜಿತ ಭೂಭಾಗ -  
 ಗಾಡ್ ನಂ. ಪಟ್ಟಿಮಕ್ಕಿ - ನಂ.ಬುಂಡೇಶ್ವರ  
 ಸ್ಟಾಪ್ ನಂ. 2 ಓಯಿಸ್ ಅರ್ಬಾರ್ ಮೆಂಟ್.  
 ಫನ್ ಅರ್ಬಾರ್ ಮೆಂಟ್.  
 ರ ಹೆಸರಿನಲ್ಲಿದೆ.

ಸಹಿ/-  
 ಅಧಿಕೃತ ಅಧಿಕಾರಿ

3) ಮೇಲಿನ ತ್ರೈಮಾಸಿಕ/ವಾರ್ಷಿಕ ಹಣಕಾಸು ಫಲಿತಾಂಶಗಳ ವಿವರವಾದ ನಮೂನೆಯ ಸೂಚನೆಯನ್ನು 2019 ರ ಸೆಪ್ಟೆಂಬರ್ ತಿಂಗಳಲ್ಲಿ ಯಾವುದೇ ಮಹತ್ವ  
 ಅವಶ್ಯಕತೆಗಳನ್ನು ಬಹಿರಂಗಪಡಿಸುವಿಕೆ) ನಿಯಮಗಳ ನಿಯಂತ್ರಣ 33 ರಡಿ ಸ್ಟಾಕ್ ವಿನಿಮಯ ಕೇಂದ್ರದೊಂದಿಗೆ ಸಲ್ಲಿಸಲಾಗಿದೆ. 30ರ ಜೂನ್ 2019 ಕ್ಕೆ  
 ಅಂತ್ಯಕ್ಕೆ ಕೊನೆಗೊಂಡ ತ್ರೈಮಾಸಿಕ ಮತ್ತು ವಾರ್ಷಿಕ ಹಣಕಾಸು ಫಲಿತಾಂಶಗಳ ಸಂಪೂರ್ಣ ನಮೂನೆಯ ಸ್ಟಾಕ್ ವಿನಿಮಯ ಕೇಂದ್ರದ ವೆಬ್‌ಸೈಟ್  
[www.bseindia.com](http://www.bseindia.com) ರಲ್ಲಿ ದೊರೆಯುವ ಮತ್ತು ಕಂಪನಿಯ ವೆಬ್‌ಸೈಟ್ [www.mysorepetro.com](http://www.mysorepetro.com) ರಲ್ಲಿಯೂ ದೊರೆಯುತ್ತವೆ.

ನಿರ್ದೇಶಕರುಗಳ ಮಂಡಳಿಯ ಅಧಿಕಾರದ ಮೇರೆಗೆ  
 ಮೈಸೂರು ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಪರವಾಗಿ  
 ಎಂ.ಎಂ. ಧನುಕಾ  
 ವ್ಯವಸ್ಥಾಪಕ ನಿರ್ದೇಶಕರು & ಸ.ಇ.ಓ.  
 DIN : 00193456

ಸ್ಥಳ : ಮುಂಬೈ  
 ದಿನಾಂಕ : 12ನೇ ಆಗಸ್ಟ್ 2019. [www.mysorepetro.com](http://www.mysorepetro.com)

ಕ್ರ. ಸಂ.	ವಿವರಗಳು	ಕೊನೆಗೊಂಡ ತ್ರೈಮಾಸಿಕ (ಅಪರಿಶೋಧಿತ)			
		30.06.2019	31.03.2019	30.06.2018	31.03.2019
1	ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ (ನಿವ್ವಳ)	5,351.48	5,947.06	6,099.74	24,336.58
2	ಅವಧಿಯ ನಿವ್ವಳ ಲಾಭ / (ನಷ್ಟ) (ತೆರಿಗೆ, ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ಮುನ್ನ)	206.36	277.17	95.86	416.14
3	ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ನಂತರ)	206.36	277.17	95.86	416.14
4	ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ನಂತರ)	124.66	240.96	57.70	345.15
5	ಅವಧಿಯ ಒಟ್ಟು ಸಮಗ್ರ ಆದಾಯ [ಅವಧಿಯ ಒಗ್ಗೂಡಿಸಿದ ಲಾಭ / (ನಷ್ಟ) (ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ)]	124.33	229.53	58.66	346.23
6	ಈಕ್ವಿಟಿ ಶೇರು ಬಂಡವಾಳ	99.00	99.00	99.00	99.00
7	ಮೀಸಲುಗಳು (ಮರುಮೌಲೀಕೃತ ಮೀಸಲುಗಳನ್ನು ಹೊರತುಪಡಿಸಿ ಓಂದಿನ ವರ್ಷದ ಬ್ಯಾಲೆನ್ಸ್ ಶೀಟ್‌ನಂತೆ ತೋರಿಸಿರುವಂತೆ)	7,359.37	7,235.38	7,126.56	7,235.38
8	ಪ್ರತಿ ಪೇರಿನ ಗಳಿಕೆ (ರೂ. 10/- ಪ್ರತಿಯೊಂದಕ್ಕೆ) (ಮುಂದುವರಿದ ಮತ್ತು ಸ್ಥಗಿತಗೊಂಡ ಕಾರ್ಯಾಚರಣೆಗಳು) ಎ. ಮೂಲ : 12.59 24.34 5.83 34.86 ಬಿ. ವಿಭಜಿತ : 12.59 24.34 5.83 34.86				

**ಡೂನ್ 30, 2019ಕ್ಕೆ ಅಂತ್ಯಗೊಂಡ ತ್ರೈಮಾಸಿಕ ಅಪರಿಶೋಧಿತ ಕ್ರೋಡೀಕೃತ ಆರ್ಥಿಕ ಫಲಿತಾಂಶಗಳ ಸಾರಾಂಶ**  
 (ರೂ. ಲಕ್ಷಗಳಲ್ಲಿ ಇಟಿಎಲ್ ಹೊರತುಪಡಿಸಿ)

ಕ್ರ. ಸಂ.	ವಿವರಗಳು	ಕೊನೆಗೊಂಡ ತ್ರೈಮಾಸಿಕ 30.06.2019 (ಅಪರಿಶೋಧಿತ)
1	ಕಾರ್ಯಾಚರಣೆಯಿಂದ ಬಂದ ಒಟ್ಟು ಆದಾಯ (ನಿವ್ವಳ)	5,351.48
2	ಅವಧಿಯ ನಿವ್ವಳ ಲಾಭ / (ನಷ್ಟ) (ತೆರಿಗೆ, ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ಮುನ್ನ)	204.01
3	ತೆರಿಗೆಯ ಮುನ್ನ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ನಂತರ)	204.01
4	ತೆರಿಗೆಯ ನಂತರ ಅವಧಿಯ ನಿವ್ವಳ ಲಾಭ/(ನಷ್ಟ) (ಅಸಾಧಾರಣ ಮತ್ತು / ಅಥವಾ ಅಸಾಮಾನ್ಯ ಐಟಿಂಗಳ; ನಂತರ)	122.31
5	ಅವಧಿಯ ಒಟ್ಟು ಸಮಗ್ರ ಆದಾಯ [ಅವಧಿಯ ಒಗ್ಗೂಡಿಸಿದ ಲಾಭ / (ನಷ್ಟ) (ತೆರಿಗೆಯ ನಂತರ) ಮತ್ತು ಇತರೆ ಸಮಗ್ರ ಆದಾಯ (ತೆರಿಗೆ ನಂತರ)]	121.98
6	ಈಕ್ವಿಟಿ ಶೇರು ಬಂಡವಾಳ	99.00
7	ಮೀಸಲುಗಳು (ಮರುಮೌಲೀಕೃತ ಮೀಸಲುಗಳನ್ನು ಹೊರತುಪಡಿಸಿ ಓಂದಿನ ವರ್ಷದ ಬ್ಯಾಲೆನ್ಸ್ ಶೀಟ್‌ನಂತೆ ತೋರಿಸಿರುವಂತೆ)	7,357.03
8	ಪ್ರತಿ ಪೇರಿನ ಗಳಿಕೆ (ರೂ. 10/- ಪ್ರತಿಯೊಂದಕ್ಕೆ) (ಮುಂದುವರಿದ ಮತ್ತು ಸ್ಥಗಿತಗೊಂಡ ಕಾರ್ಯಾಚರಣೆಗಳು) ಎ. ಮೂಲ : 12.35 12.35 ಬಿ. ವಿಭಜಿತ : 12.35 12.35	

**ಸೂಚನೆಗಳು :**

1. ಲೆಕ್ಕ ಪರಿಶೋಧನಾ ಸಮಿತಿಯಿಂದ ಈ ಮೇಲ್ಕಂಡ ಫಲಿತಾಂಶಗಳು ಪುನರಾವಲೋಕನಗೊಂಡಿದ್ದು, ಆಗಸ್ಟ್ 12, 2019ರಂದು ನಡೆದ ಕಂಪನಿಯ ನಿರ್ದೇಶಕರ ಮಂಡಳಿಯ ಸಭೆಯಲ್ಲಿ ಪರಿಗಣಿಸಿ ದಾಖಲಿಸಿದೆ.
2. ಮೇಲಿನ ಸಾರಸಂಕ್ಷಿಪ್ತ 2015ರ ಸೆಪಿಯು ನಿಯಂತ್ರಣಗಳ (ಲಿಸಿಂಗ್ ಮತ್ತು ಇತರೆ ಫೋರ್‌ವರ್ಡ್‌ಗಳ ಅವಶ್ಯಕತೆಗಳು) 33ನೇ ನಿಯಂತ್ರಣದಡಿ ಸ್ಟಾಕ್ ಏರ್‌ಚೇಂಜ್‌ನಲ್ಲಿ ಸಲ್ಲಿಸಲಾಗಿರುವ ತ್ರೈಮಾಸಿಕ ಆರ್ಥಿಕ ಫಲಿತಾಂಶವು ವಿವರವಾದ ನಮೂನೆಯ ಸಾರಾಂಶವಾಗಿದೆ. ಈ ತ್ರೈಮಾಸಿಕ ಆರ್ಥಿಕ ಫಲಿತಾಂಶಗಳ ಪೂರ್ಣ ನಮೂನೆಯ ಬಿಎಸ್‌ಇ ಲಿಮಿಟೆಡ್‌ನ ವೆಬ್‌ಸೈಟ್ : [www.bseindia.com](http://www.bseindia.com) ಮತ್ತು ಕಂಪನಿಯ ವೆಬ್‌ಸೈಟ್ [www.tritonvalves.com](http://www.tritonvalves.com) ನಲ್ಲಿ ಲಭ್ಯವಿದೆ.
3. ಟ್ರಿಟನ್ ವಾಲ್ವ್ಸ್ ಲಿಮಿಟೆಡ್ ಪ್ರಸಕ್ತ ತ್ರೈಮಾಸಿಕದಲ್ಲಿ ಟ್ರಿಟನ್ ವಾಲ್ವ್ಸ್ ಹಾಂಗ್ ಕಾಂಗ್ ಲಿಮಿಟೆಡ್‌ನ ಹೇರುಗಳಲ್ಲಿ ಹೂಡಿಕೆ ಮಾಡಿದೆ. ಟ್ರಿಟನ್ ವಾಲ್ವ್ಸ್ ಹಾಂಗ್ ಕಾಂಗ್ ಲಿಮಿಟೆಡ್ ಕಂಪನಿಯ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ. ಇದು ಕಂಪನಿಯ ಕ್ರೋಡೀಕೃತ ಹಣಕಾಸು ಫಲಿತಾಂಶಗಳ ತಯಾರಿಕೆಯ ಮೊದಲ ತ್ರೈಮಾಸಿಕವಾಗಿದ್ದು, ಓಂದಿನ ವರ್ಷಗಳ / ತ್ರೈಮಾಸಿಕಗಳ ತುಲನಾತ್ಮಕತೆಗಳು ಅನ್ವಯವಾಗುವುದಿಲ್ಲ ಮತ್ತು ಅದಕ್ಕೆ ಅನುಗುಣವಾಗಿ ಬಹಿರಂಗಪಡಿಸುವಿಕೆಗಳನ್ನು ಮಾಡಲಾಗಿಲ್ಲ.

ಟ್ರಿಟನ್ ವಾಲ್ವ್ಸ್ ಲಿಮಿಟೆಡ್ ಪರವಾಗಿ  
 ಸಹಿ/- ಅಧಿಕೃತ ನಿರ್ದೇಶಕರು  
 ವ್ಯವಸ್ಥಾಪಕ ನಿರ್ದೇಶಕರು  
 DIN : 00185458

ಸ್ಥಳ : ಬೆಂಗಳೂರು  
 ದಿನಾಂಕ : 13.08.2019